

Kerala Gazette No.14 dated 3rd April 2018.

**PART I**

**Section iii**



**ಕೇರಳ ಸರ್ಕಾರ**

**ಕಾನೂನು (ಶಾಸನ ರಚನೆ-ಸಿ) ಇಲಾಖೆ**

**ಅಧಿಸೂಚನೆ**

ನಂ. 21123/ಲೆ. 3/2016/ಕಾನೂನು. ತಿರುವನಂತಪುರಂ, 2016 ನವೆಂಬರ್ 23,  
1192 ವೃತ್ತಿಕ 8/  
1938 ಅಗ್ರಹಾಯನ 2.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರು ಮಾಡಿದಂತಹ ಮಸೂದೆಗೆ 2016 ನವೆಂಬರ್ 23ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

**ಬಿ. ಜಿ. ಹರೀಂದ್ರನಾಥ್,**

ಕಾನೂನು ಕಾರ್ಯದರ್ಶಿ.

## 2016ರ 21ನೇ ಅಧಿನಿಯಮ

### 2016ರ ಕೇರಳ ವಕೀಲರುಗಳ ಕಲ್ಯಾಣನಿಧಿ (ತಿದ್ದುಪಡಿ) ಅಧಿನಿಯಮ

1980ರ ಕೇರಳ ವಕೀಲರುಗಳ ಕಲ್ಯಾಣನಿಧಿ ಅಧಿನಿಯಮವನ್ನು ಮತ್ತಷ್ಟು

ತಿದ್ದುಪಡಿಮಾಡುವುದಕ್ಕಿರುವ

ಒಂದು

ಅಧಿನಿಯಮ

ಪೀಠಿಕೆ.—1980ರ ಕೇರಳ ವಕೀಲರುಗಳ ಕಲ್ಯಾಣನಿಧಿ ಅಧಿನಿಯಮವನ್ನು ಇನ್ನು ಮುಂದಿನ ಅಗತ್ಯಗಳಿಗಾಗಿ ಮತ್ತಷ್ಟು ತಿದ್ದುಪಡಿಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತೇಳನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2016ರ ಕೇರಳ ವಕೀಲರುಗಳ ಕಲ್ಯಾಣನಿಧಿ (ತಿದ್ದುಪಡಿ) ಅಧಿನಿಯಮವೆಂದು ಕರೆಯಬಹುದು.

(2) ಇದು ಕೂಡಲೇ ಜಾರಿಗೆ ಬರುವುದಾಗಿದೆ.

2. 2ನೇ ವಿಭಾಗದ ತಿದ್ದುಪಡಿ.—1980ರ ಕೇರಳ ವಕೀಲರುಗಳ ಕಲ್ಯಾಣನಿಧಿ ಅಧಿನಿಯಮ (1980ರ 21) (ಇನ್ನು ಮುಂದೆ ಪ್ರಧಾನ ಅಧಿನಿಯಮವೆಂದು ಉಲ್ಲೇಖಿಸಲ್ಪಡುವುದು)ದ ವಿಭಾಗ 2ರಲ್ಲಿ,—

(i) (ಎ) ಖಂಡದ ಬದಲು ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎ) “ಯಥಾರ್ಥ ಪ್ರಾಕ್ಟಿಸ್” ಎಂದರೆ, ಒಬ್ಬ ಹಿರಿಯ ವಕೀಲರವರ ಹೊರತಾದ ಒಂದು ವಕೀಲ ವೃತ್ತಿಯಲ್ಲಿರುವ ಹಾಗೂ 27ನೇ ವಿಭಾಗದ ಕೆಳಗೆ ಬಾರ್ ಕೌನ್ಸಿಲ್ ರಚಿಸಿದ ನಿಯಮಗಳಿಗನುಗುಣವಾಗಿ ಪ್ರಕಟಿಸಿದುದೂ ಸಂರಕ್ಷಿಸುತ್ತಿರುವುದೂ ಆದ ಪ್ರಾಕ್ಟಿಸ್ ಮಾಡುತ್ತಿರುವ ಪ್ರತಿ ವರ್ಷ ಅತೀ ಕಡಿಮೆ ಐದು ವಕ್ಯಾಲತ್ತುಗಳನ್ನಾದರೂ ಫೈಲು ಮಾಡಿರುವ ಎಂದರ್ಥ.”;

(ii) (ಎಎ) ಖಂಡದ ನಂತರ ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಬಿ) “ವಕೀಲರುಗಳ ಅಕ್ಯಾಡೆಮಿ” ಎಂದರೆ ವಕೀಲರುಗಳಿಂದ ಜನರಿಗೆ ದಕ್ಷ ಕಾನೂನು ಸೇವೆಯನ್ನು ಒದಗಿಸುವುದಕ್ಕಾಗಿ ಅವರಿಗೆ ತರಬೇತಿಯನ್ನು ನೀಡಲು ಬಾರ್ ಕೌನ್ಸಿಲ್ ರಚಿಸಿದ ಅಕ್ಯಾಡೆಮಿ ಎಂದರ್ಥ.”.

(iii) (ಜಿ) ಖಂಡದ ನಂತರ, ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

(ಜಿಎ) “ಪ್ರಾಕ್ಟಿಸ್ ಮಾಡದ ವಕೀಲ” ಎಂದರೆ ಸಕ್ರಿಯವಾಗಿ ಪ್ರಾಕ್ಟಿಸ್ ಮಾಡದಿರುವ ಒಬ್ಬ ವಕೀಲ ಎಂದರ್ಥ;

(ಜಿಬಿ) “ಪ್ರಾಕ್ಟಿಸ್ ಮಾಡುತ್ತಿರುವ ವಕೀಲ” ಎಂದರೆ ಸಕ್ರಿಯವಾಗಿ ಪ್ರಾಕ್ಟಿಸ್ ಮಾಡುತ್ತಿರುವ ಒಬ್ಬ ವಕೀಲ ಎಂದರ್ಥ;”.

3. 9ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 9ನೇ ವಿಭಾಗದ (2)ನೇ ಉಪ-ವಿಭಾಗದಲ್ಲಿ, (ಜಿಜಿ) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಜಿಎಚ್) ವಕೀಲರುಗಳ ಅಕ್ಯಾಡೆಮಿಗೆ ನೆರವನ್ನು ಒದಗಿಸುವುದು;

(ಜಿಐ) ಸರ್ಕಾರವು ಅಂಗೀಕರಿಸಿದ ಹಾಗೂ ಟ್ರಸ್ಟಿ ಕಮಿಟಿಯು ಕಾಲಾಕಾಲಗಳಲ್ಲಿ ನಿರ್ಧರಿಸಿದ ದರದಲ್ಲಿ, ಬಾರ್‌ನಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಕಾಲಾವಧಿಯಿಂದ ಸೇವೆ ಸಲ್ಲಿಸುತ್ತಿರುವ, ಮೂವತ್ತು ವರ್ಷ ಪೂರ್ತಿಯಾಗದ ಹಾಗೂ ವಾರ್ಷಿಕ ವರಮಾನವು 1,00,000 ರೂಪಾಯಿಗಿಂತ (ಒಂದು ಲಕ್ಷ ರೂಪಾಯಿ) ಕಡಿಮೆ ಇರುವ ವಕೀಲರುಗಳಿಗೆ ಸ್ವೈಚಂದ್ಯವನ್ನು ಒದಗಿಸಲು.”.

4. 15ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 15ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(1) ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿರುವಂತಹ ಯಾವುದೇ ವಕೀಲರಿಗೆ, ನಿಧಿಯ ಸದಸ್ಯತ್ವಕ್ಕಾಗಿ ನಿಗದಿಪಡಿಸಬಹುದಾದಂತಹ ಪ್ರಕಾರದ ಫಾರಂನಲ್ಲಿ ಟ್ರಸ್ಟಿ ಕಮಿಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.”;

(ಬಿ) (1ಎ) ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(1ಎ) ಒಂದು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ವಕೀಲನಾಗಿ ಎನ್‌ರೋಲ್‌ಮಾಡಿದಂತಹ ಯಾವುದೇ ವ್ಯಕ್ತಿಯು ಅಂತಹ ಸೇವೆಯಿಂದ ಯಾವುದೇ ಪಿಂಚಣಿ ಸೌಲಭ್ಯವನ್ನು ಪಡೆಯಲು ಅರ್ಹನಾಗಿದ್ದಲ್ಲಿ ಅಥವಾ ಪಡೆದಿದ್ದಲ್ಲಿ ನಿಧಿಯ ಒಬ್ಬ ಸದಸ್ಯನಾಗುವಂತದ್ದಲ್ಲ:

ಆದರೆ, ಐದು ವರ್ಷಕ್ಕಿಂತ ಮೀರದ ಕಾಲಾವಧಿಯವರೆಗೆ ಸೇವೆಯಲ್ಲಿದ್ದ ಅಥವಾ ಪಿಂಚಣಿಯು ಪ್ರತಿ ತಿಂಗಳು ಐದು ಸಾವಿರ ರೂಪಾಯಿಗಿಂತ ಮೀರದಿರುವ ವ್ಯಕ್ತಿಗೆ, ಈ ಉಪ-ವಿಭಾಗವು ಅನ್ವಯವಾಗುವುದಲ್ಲ.”.

(ಸಿ) (1ಬಿ) ಉಪ-ವಿಭಾಗದ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(1ಸಿ) ಬಾರ್ ಕೌನ್ಸಿಲ್ ಪ್ರಕಟಿಸಿದುದೂ ಸಂರಕ್ಷಿಸುತ್ತಿರುವುದೂ ಆದಂತಹ ವಕೀಲರುಗಳ ಲಿಸ್ಟ್‌ನಿಂದ ತೆಗೆದು ಹಾಕಲ್ಪಟ್ಟಂತಹ ನಿಧಿಯ ಒಬ್ಬ ಸದಸ್ಯನಿಗೆ ನಿಧಿಯ ಸದಸ್ಯನಾಗಿ ಮುಂದುವರಿಯಲು ಅರ್ಹತೆ ಇರುವುದಲ್ಲ ಹಾಗೂ ಅಂತಹ ಕಾಲಾವಧಿಯಲ್ಲಿ, ಬಾರ್ ಕೌನ್ಸಿಲ್ ಸಂರಕ್ಷಿಸುವ ಪ್ರಾಕ್ಟಿಸ್ ಮಾಡದಿರುವ ವಕೀಲರುಗಳ ಲಿಸ್ಟ್‌ನಲ್ಲಿ ಹೆಸರನ್ನು ಸೇರಿಸಲ್ಪಟ್ಟಂತಹ ವಕೀಲನನ್ನು ನಿಧಿಯಿಂದ ಅಮಾನತ್ತು ಮಾಡಿರುವುದಾಗಿ ಭಾವಿಸತಕ್ಕದ್ದು.

(1ಡಿ) ಬಾರ್ ಕೌನ್ಸಿಲ್ ಪ್ರಕಟಿಸಿದುದೂ ಸಂರಕ್ಷಿಸುತ್ತಿರುವುದೂ ಆದಂತಹ ಪ್ರಾಕ್ಟಿಸ್ ಮಾಡದಿರುವ ವಕೀಲರುಗಳ ಲಿಸ್ಟ್‌ನಲ್ಲಿ ಸೇರಿಸಲ್ಪಟ್ಟ ಒಬ್ಬ ವಕೀಲನಿಗೆ, ಆತನ ಹೆಸರನ್ನು ಬಾರ್ ಕೌನ್ಸಿಲ್ ಸಂರಕ್ಷಿಸುವ ಪ್ರಾಕ್ಟಿಸ್ ಮಾಡುತ್ತಿರುವ ವಕೀಲರುಗಳ ಲಿಸ್ಟ್‌ನಲ್ಲಿ ಸೇರಿಸುವ ಮೇರೆಗೆ ನಿಧಿಯ ಸದಸ್ಯನಾಗಿ ಮುಂದುವರಿಯಲು ಅರ್ಹತೆಯಿರುವುದಾಗಿದೆ ಹಾಗೂ ನಿಧಿಯ ಸದಸ್ಯತ್ವವನ್ನು ಮುಂದುವರಿಸಲು ಅರ್ಹತೆಯಿರುವುದಾಗಿದೆ.

(1ಇ) ನಿಧಿಯಲ್ಲಿ ಸದಸ್ಯನಾಗಿ ಸೇರದ ಒಬ್ಬ ವಕೀಲನಿಗೆ ನಿಧಿಯ ಸದಸ್ಯತ್ವ ಲಭಿಸುವುದಕ್ಕಾಗಿ, ಅದರ ಸದಸ್ಯತ್ವ ಲಭಿಸುವ ಕಾಲದಲ್ಲಿನ ಪ್ರಾಕ್ಟಿಸ್ ಕಾಲಾವಧಿಗೆ ತತ್ಸಮಾನವಾದ ವಾರ್ಷಿಕ ಅಂಶದಾಯವನ್ನು ಆತನ ಯಥಾರ್ಥ ಪ್ರಾಕ್ಟಿಸ್ ಮಾಡಿದ ವರ್ಷಗಳಿಂದ ಗುಣಿಸಿದಾಗ ಲಭಿಸುವ ಮೊತ್ತದೊಂದಿಗೆ ಯಥಾರ್ಥ ಪ್ರಾಕ್ಟಿಸ್ ಮಾಡಿದ ಪೂರ್ತಿಗೊಳಿಸಿದ ಪ್ರತಿಯೊಂದು ವರ್ಷಕ್ಕೂ ಎರಡು ಸಾವಿರ ಜುಲೈನ್ ಸಹಿತ, ನಿಗದಿ ಪಡಿಸಬಹುದಾದಂತಹ ಫಾರಂನಲ್ಲಿ ಟ್ರಸ್ಟೀ ಕಮಿಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆದರೆ, ಅಂತಹ ಸದಸ್ಯನು ನಿಧಿಯ ಅಂತಹ ಸದಸ್ಯತ್ವ ಲಭಿಸಿದ ದಿನಾಂಕದಿಂದ ಹತ್ತು ವರ್ಷಗಳ ಕಾಲಾವಧಿಯೊಳಗೆ ಸ್ವಇಚ್ಛೆಯಿಂದ ಪ್ರಾಕ್ಟೀಸನ್ನು ಕೊನೆಗೊಳಿಸಿದಲ್ಲಿ ನಿಧಿಯಿಂದ ಯಾವುದೇ ಮೊತ್ತವನ್ನು ಕ್ಲೇಮು ಮಾಡಲು ಹಕ್ಕು ಇರುವುದಿಲ್ಲ.

ಅದೂ ಅಲ್ಲದೆ, (1ಇ) ಉಪ-ವಿಭಾಗ ಪ್ರಕಾರ ನಿಧಿಯ ಸದಸ್ಯತ್ವ ಪಡೆದ ಒಬ್ಬ ವಕೀಲನಿಗೆ ಆತನು ಹಿಂದೆ ಮಾಡಿದ ಯಥಾರ್ಥ ಪ್ರಾಕ್ಟೀಸಿಂಗ್ ಕೇವಲ ಹತ್ತು ವರ್ಷಗಳವರೆಗೆ ಮಾತ್ರ ಕ್ಲೇಮುಮಾಡಬಹುದಾಗಿದೆ.

(ಡಿ) 5ನೇ ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(5) ಪ್ರತಿಯೊಬ್ಬ ಸದಸ್ಯನು ನಿಧಿಗಿರುವ ವಾರ್ಷಿಕ ವಂತಿಗೆಯನ್ನು ಎಲ್ಲಾ ವರ್ಷ ಜೂನ್ 30ನೇ ದಿನಾಂಕದವರೋ ಅದಕ್ಕೆ ಮೊದಲೋ ಈ ಕೆಳಗಿನ ದರದಲ್ಲಿ ನೀಡತಕ್ಕದ್ದಾಗಿದೆ, ಅದೇನೆಂದರೆ:—

- |  |                            |
|--|----------------------------|
| (i) ವಕೀಲನ ಬಾರಿನಲ್ಲಿನ ಸೇವಾ ಕಾಲವು ಐದು ವರ್ಷಕ್ಕಿಂತ ಕಡಿಮೆಯಾಗಿದ್ದಲ್ಲಿ  | ಐನ್ನೂರು ರೂಪಾಯಿ             |
| (ii) ವಕೀಲನ ಬಾರಿನಲ್ಲಿನ ಸೇವಾ ಕಾಲವು ಐದು ವರ್ಷ ಹಾಗೂ ಅದಕ್ಕಿಂತ ಹೆಚ್ಚೋ ಆದರೆ ಹತ್ತು ವರ್ಷಕ್ಕಿಂತ ಕಡಿಮೆಯಾಗಿದ್ದಲ್ಲಿ          | ಒಂದು ಸಾವಿರ ರೂಪಾಯಿ          |
| (iii) ವಕೀಲನ ಬಾರಿನಲ್ಲಿನ ಸೇವಾ ಕಾಲವು ಹತ್ತು ವರ್ಷ ಹಾಗೂ ಅದಕ್ಕಿಂತ ಹೆಚ್ಚೋ ಆದರೆ ಹದಿನೈದು ವರ್ಷಕ್ಕಿಂತ ಕಡಿಮೆಯಾಗಿದ್ದಲ್ಲಿ     | ಎರಡು ಸಾವಿರ ರೂಪಾಯಿ          |
| (iv) ವಕೀಲನ ಬಾರಿನಲ್ಲಿನ ಸೇವಾ ಕಾಲವು ಹದಿನೈದು ವರ್ಷ ಹಾಗೂ ಅದಕ್ಕಿಂತ ಹೆಚ್ಚೋ ಆದರೆ ಇಪ್ಪತ್ತು ವರ್ಷಕ್ಕಿಂತ ಕಡಿಮೆಯಾಗಿದ್ದಲ್ಲಿ   | ಎರಡು ಸಾವಿರದ ಐನ್ನೂರು ರೂಪಾಯಿ |
| (v) ವಕೀಲನ ಬಾರಿನಲ್ಲಿನ ಸೇವಾ ಕಾಲವು ಇಪ್ಪತ್ತು ವರ್ಷ ಹಾಗೂ ಅದಕ್ಕಿಂತ ಹೆಚ್ಚೋ ಆದರೆ ಇಪ್ಪತ್ತೈದು ವರ್ಷಕ್ಕಿಂತ ಕಡಿಮೆಯಾಗಿದ್ದಲ್ಲಿ | ಮೂರು ಸಾವಿರ ರೂಪಾಯಿ          |

- (vi) ವಕೀಲನ ಬಾರಿನಲ್ಲಿನ ಸೇವಾ ಕಾಲವು : ಮೂರು ಸಾವಿರದ ಐನ್ನೂರು  
ಇಪ್ಪತ್ತೈದು ವರ್ಷ ಹಾಗೂ ಅದಕ್ಕಿಂತ ಹೆಚ್ಚೋ ರೂಪಾಯಿ  
ಆದರೆ ಮೂವತ್ತು ವರ್ಷಕ್ಕಿಂತ ಕಡಿಮೆ  
ಯಾಗಿದ್ದಲ್ಲಿ
- (vi) ವಕೀಲನ ಬಾರಿನಲ್ಲಿನ ಸೇವಾ ಕಾಲವು : ನಾಲ್ಕು ಸಾವಿರ ರೂಪಾಯಿ  
ಮೂವತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು  
ಆಗಿದ್ದಲ್ಲಿ

ಆದರೆ, 1961ರ ವಕೀಲರುಗಳ ಅಧಿನಿಯಮ (1961ರ 25ನೇ ಕೇಂದ್ರ ಅಧಿನಿಯಮ)ದ ಪ್ರಕಾರ ಹಿರಿಯ ವಕೀಲನಾಗಿ ದರ್ಜೆ ನೀಡಲ್ಪಟ್ಟಿರುವ ಒಬ್ಬ ವಕೀಲನು ನಿಧಿಗೆ ಆರು ಸಾವಿರ ರೂಪಾಯಿ ದರದಲ್ಲಿ ವಾರ್ಷಿಕ ವಂತಿಗೆಯನ್ನು ನೀಡತಕ್ಕದ್ದಾಗಿದೆ.”.

(ಇ) (13)ನೇ ಉಪ-ವಿಭಾಗದ ಬದಲು, ಈ ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(13) ಸ್ವಇಚ್ಛೆಯಿಂದ ನಿಧಿಯಲ್ಲಿನ ತನ್ನ ಸದಸ್ಯತ್ವವನ್ನು ವಜಾಮಾಡುವ ನಿಧಿಯ ಒಬ್ಬ ಸದಸ್ಯನಿಗೆ, ಬಾರ್ ಕೌನ್ಸಿಲ್ ಅನುಮತಿಸಿದ ಪ್ರಕಾರ ಒಬ್ಬ ವಕೀಲನಾಗಿ ತನ್ನ ಪ್ರಾಕ್ಟೀಸನ್ನು ಪುನರಾರಂಭಿಸುವಾಗ, ಪುನರಾರಂಭಿಸುವಿಕೆ ಚಾರ್ಜಾಗಿ ಎರಡು ಸಾವಿರ ರೂಪಾಯಿಯನ್ನು ನೀಡಿಕೊಂಡು ಆತನಿಗೆ ನಿಧಿಯ ತನ್ನ ಸದಸ್ಯತ್ವವನ್ನು ಪುನಃ ಪಡೆಯಬಹುದಾಗಿದೆ ಹಾಗೂ ಆತನ ಪುನರಾರಂಭಿಸುವಿಕೆಯ ದಿನಾಂಕವನ್ನು ಸದಸ್ಯತ್ವ ಪ್ರಮಾಣದಲ್ಲಿ ದಾಖಲಿಸತಕ್ಕದ್ದಾಗಿದೆ”.

5. 16ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 16ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದಲ್ಲಿ, “ಹದಿನಾಲ್ಕು ಸಾವಿರದ ಇನ್ನೂರು ಎಂಭತ್ತೈದು ರೂಪಾಯಿ” ಹಾಗೂ “ಐದು ಲಕ್ಷ ರೂಪಾಯಿ” ಎಂಬ ಪದಗಳಿಗೆ ಬದಲು “ಇಪ್ಪತ್ತೈದು ಸಾವಿರ ರೂಪಾಯಿ” ಹಾಗೂ “ಹತ್ತು ಲಕ್ಷ ರೂಪಾಯಿ” ಎಂಬ ಪದಗಳನ್ನು ಯಥಾಕ್ರಮವಾಗಿ ಸೇರಿಸತಕ್ಕದ್ದು;

(ಬಿ) (2)ನೇ ಉಪ-ವಿಭಾಗದಲ್ಲಿ, “ಐದು ಲಕ್ಷ ರೂಪಾಯಿ” ಎಂಬ ಪದಗಳಿಗೆ ಬದಲು “ಹತ್ತು ಲಕ್ಷ ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು.

6. 18ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 18ನೇ ವಿಭಾಗದ (ಬಿ) ಖಂಡದಲ್ಲಿ “ಹಾಗೂ ಅವರ ಆಶ್ರಿತರಿಗೆ ಗರಿಷ್ಠ ಐದು ಸಾವಿರ ರೂಪಾಯಿ” ಎಂಬ ಪದಗಳ ನಂತರ, “ಹಾಗೂ ನಿಧಿಯ ಸದಸ್ಯರುಗಳ ವಿಷಯದಲ್ಲಿ, ಮೇಜರ್ ಸರ್ಜಿಕಲ್ ಆಪರೇಷನ್ ಅಥವಾ ಕ್ಯಾನ್ಸರ್ ಹಾಗೂ ಇತರ ಗಂಭೀರ ರೋಗಗಳ ಚಿಕಿತ್ಸೆ ಒಳಗೊಂಡ ಆಸ್ಪತ್ರೆ ಚಿಕಿತ್ಸೆಗಾಗಿ ಮೂರು ವರ್ಷಗಳ ಕಾಲಾವಧಿಯವರೆಗೆ “ಒಂದು ಲಕ್ಷ ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು.

7. 23ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 23ನೇ ವಿಭಾಗದಲ್ಲಿ (2)ನೇ ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(1) ಒಬ್ಬ ವಕೀಲನು ಫೈಲು ಮಾಡುವ ಪ್ರತಿಯೊಂದು ವಕ್ಕಾಲತ್ತಿನಲ್ಲೂ ಅದರ ಮೇಲೆ ಅಂಟಿಸಿದ ಕೋರ್ಟ್ ಫೀಸ್ ಸ್ವಾಂಪಿನ ಜೊತೆಗೆ, ಉಚ್ಚನ್ಯಾಯಾಲಯದ ಸಮಕ್ಷದಲ್ಲಿ ಫೈಲುಮಾಡುವ ವಕ್ಕಾಲತ್ತಿನ ವಿಷಯದಲ್ಲಿ, ಐವತ್ತು ರೂಪಾಯಿ ಮೌಲ್ಯದ ಹಾಗೂ ಅಧೀನ ನ್ಯಾಯಾಲಯಗಳ, ಟ್ರಿಬ್ಯುನಲ್‌ಗಳ ಹಾಗೂ ಇತರ ಪ್ರಾಧಿಕಾರಗಳ ಸಮಕ್ಷದಲ್ಲಿ ಫೈಲು ಮಾಡುವ ವಕ್ಕಾಲತ್ತಿನ ವಿಷಯದಲ್ಲಿ, ಇಪ್ಪತ್ತೈದು ರೂಪಾಯಿ ಮೌಲ್ಯದ ಕಲ್ಯಾಣನಿಧಿ ಸ್ವಾಂಪನ್ನು ಅಂಟಿಸತಕ್ಕದ್ದು. ಆ ಪ್ರಕಾರ ಸ್ವಾಂಪ್ ಅಂಟಿಸದ ಯಾವುದೇ ವಕ್ಕಾಲತ್ತು ಸಿಂಧುವಾಗಿರುವಂತದ್ದಲ್ಲ.”.